



4016

III Semester 3 Year LL.B. Examination, March/April 2021
LAW OF TAXATION

Duration : 3 Hours

Max. Marks : 80

- Instructions :**
1. Answer any five Questions from group (a) each question carries 10 marks.
 2. Answer any five Questions from group (b) each question carries 6 marks.
 3. Answers should be written either in English or Kannada completely.

Q. No. 1. (a) Discuss the provisions relating to taxing powers under the Indian Constitution. Marks : 10

ಭಾರತದ ಸಂವಿಧಾನದಲ್ಲಿ ಆಡಳಿತವಾಗಿರುವ ತೆರಿಗೆ ವಿಧಿಸುವಿಕೆಯ ಕುರಿತು ಇರುವ ಉಪಬಂಧಗಳನ್ನು ಚರ್ಚಿಸಿರಿ.

Q. No. 1. (b) Distinction between tax and fees. Marks : 6

ತೆರಿಗೆ ಮತ್ತು ಶುಲ್ಕಗಳ ವ್ಯತ್ಯಾಸ.

Q. No. 2. (a) Explain the provisions relating to immunity of State agencies from tax. Marks : 10

ರಾಜ್ಯದ ವಿವಿಧ ಇಲಾಖೆಗಳಿಗೆ ತೆರಿಗೆಯಿಂದ ವಿಮುಕ್ತಿ ಇರುವ ಕಲಮುಗಳನ್ನು ವಿವರಿಸಿ.

Q. No. 2. (b) Write a note on Centre-State tax relationships. Marks : 6

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತೆರಿಗೆ ಸಂಬಂಧಗಳ ಕುರಿತು ಟಿಪ್ಪಣಿ ಬರೆಯಿರಿ.

Q. No. 3. (a) Explain the incomes assessable as income from business or profession. Marks : 10

ಯಾವ ಆದಾಯಗಳನ್ನು ವ್ಯಾಪಾರ ಅಥವಾ ವೃತ್ತಿ ಆದಾಯಗಳೆಂದು ತೆರಿಗೆಗೊಳಪಡಿಸಲಾಗುವುದು ? ತಿಳಿಸಿ.

Q. No. 3. (b) Write a note on tax evasion and tax avoidance. Marks : 6

ತೆರಿಗೆ ತಪ್ಪಿಸುವಿಕೆ ಮತ್ತು ತೆರಿಗೆಯಿಂದ ನುಣುಚಿಕೊಳ್ಳುವಿಕೆಯ ಮೇಲೆ ಟಿಪ್ಪಣಿ ಬರೆಯಿರಿ.

P.T.O.

4016

-2-



- Q. No. 4. (a) Define salary and discuss the mode of computation of tax liability of salary income. Marks : 10
ವೇತನವನ್ನು ವ್ಯಾಖ್ಯಾನಿಸಿ. ವೇತನದ ಆದಾಯದ ಮೇಲೆ ತೆರಿಗೆ ಹೊಣೆಗಾರಿಕೆಯ ಲೆಕ್ಕಾಚಾರವನ್ನು ವಿವರಿಸಿ.
- Q. No. 4. (b) Write a note on recovery of Income Tax. Marks : 6
ಆದಾಯ ತೆರಿಗೆ ವಸೂಲಿಯ ಮೇಲೆ ಟಿಪ್ಪಣಿ ಬರೆಯಿರಿ.
- Q. No. 5. (a) Analyse the provisions relating to levy and collection of GST under the Central GST Act, 2017. Marks : 10
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017ರ ಅಡಿಯಲ್ಲಿ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಕುರಿತು ಇರುವ ಕಲಮುಗಳನ್ನು ವಿವರಿಸಿ.
- Q. No. 5. (b) Write a note on impact of GST on GDP of India. Marks : 6
ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಸರಕು ಮತ್ತು ಸೇವಾ ತೆರಿಗೆಯ ಪ್ರಭಾವವನ್ನು ಚರ್ಚಿಸಿ.
- Q. No. 6. (a) Explain the benefits of GST to trade, industry, e-commerce and service sector. Marks : 10
ಸರಕು ಮತ್ತು ಸೇವಾ ತೆರಿಗೆಯಿಂದ ವಾಣಿಜ್ಯ, ಕೈಗಾರಿಕಾ, ಸೇವಾ ವಲಯ ಮತ್ತು ಇ-ವಾಣಿಜ್ಯ ವಲಯಗಳ ಮೇಲೆ ಆಗುವ ಪರಿಣಾಮಗಳನ್ನು ವಿವರಿಸಿ.
- Q. No. 6. (b) Write a note on compensation law to State Governments. Marks : 6
ರಾಜ್ಯ ಸರ್ಕಾರಗಳಿಗೆ ಪರಿಹಾರ ಒದಗಿಸುವುದರ ಕುರಿತು ಇರುವ ಕಾನೂನುಗಳ ಬಗ್ಗೆ ಟಿಪ್ಪಣಿ ಬರೆಯಿರಿ.
- Q. No. 7. (a) Discuss the provisions relating to determination of nature of supply and place of supply under the IGST Act. Marks : 10
ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಶಾಸನ (IGST Act)ದಡಿ ವಸ್ತು ಮತ್ತು ಸೇವೆಗಳ ಪೂರೈಕೆಯ ಸ್ವಭಾವ/ಸ್ವರೂಪ ಮತ್ತು ಪೂರೈಕೆಯ ಸ್ಥಳದ ಕುರಿತು ಇರುವ ಉಪಬಂಧಗಳನ್ನು ಚರ್ಚಿಸಿ.



- Q. No. 7. (b) Write a note on GST exemption on sale and purchase of securities. Marks : 6
ಸೆಕ್ಯೂರಿಟಿಗಳ ಮಾರಾಟ ಮತ್ತು ಖರೀದಿಯ ಮೇಲೆ GSTಯ ವಿನಾಯಿತಿ ಕುರಿತು ಟಿಪ್ಪಣಿ ಬರೆಯಿರಿ.
- Q. No. 8. (a) Explain the impact of GST on State Revenue and indemnifying the State revenue loss. Marks : 10
ರಾಜ್ಯದ ರಾಜಸ್ವ (ಆದಾಯ)ದ ಮೇಲೆ GSTಯ ಪ್ರಭಾವ ಮತ್ತು ಹಾನಿಯನ್ನು ಭರಿಸುವ ಪ್ರಕ್ರಿಯೆ ಕುರಿತು ಚರ್ಚಿಸಿರಿ.
- Q. No. 8. (b) Write a brief note on Securities Transaction Tax. Marks : 6
ಸೆಕ್ಯೂರಿಟಿ ಟ್ರಾನ್ಸಾಕ್ಷನ್ ತೆರಿಗೆಯ ಕುರಿತು ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ.
- Q. No. 9. (a) Explain the various provisions for clearance of imported and exported goods under Customs Act 1962. Marks : 10
ಸೀಮಾ ಅಧಿನಿಯಮ 1962ರ ಅಡಿಯಲ್ಲಿ ಆಮದು ಮಾಡಿಕೊಳ್ಳಲಾದ ಮತ್ತು ರಫ್ತು ಮಾಡಲಾದ ಸರಕುಗಳ ತೀರುವಳಿಗೆ ಸಂಬಂಧಿಸಿದ ಅಧಿನಿಯಮಗಳನ್ನು ವಿವರಿಸಿ.
- Q. No. 9. (b) Write a note on power to grant exemption from duty under Customs Act 1962. Marks : 6
ಶುಲ್ಕ ವಿನಾಯಿತಿ ನೀಡುವ ಅಧಿಕಾರದ ಬಗ್ಗೆ ಸೀಮಾ ಶುಲ್ಕ ಕಾಯ್ದೆ 1962ರ ಅಡಿಯಲ್ಲಿನ ನಿಯಮಗಳನ್ನು ವಿವರಿಸಿ.
- Q. No. 10. (a) Explain the prevention or detection of illegally imported goods under the Customs Act 1962. Marks : 10
ಸೀಮಾ ಸುಂಕ ನಿಯಮಾವಳಿ 1962ರ ಅಡಿಯಲ್ಲಿ ಬರುವ ಕಾನೂನುಬಾಹಿರವಾಗಿ ಆಮದು ಮಾಡಿಕೊಳ್ಳುವ ಸರಕುಗಳನ್ನು ಪ್ರತಿಬಂಧಿಸುವುದು ಅಥವಾ ಕಂಡುಹಿಡಿಯುವುದನ್ನು ವಿವರಿಸಿ.
- Q. No. 10. (b) Write a note on restrictions on exports and imports. Marks : 6
ರಫ್ತು ಮತ್ತು ಆಮದಿನ ಮೇಲೆ ಇರುವ ನಿರ್ಬಂಧಗಳ ಮೇಲೆ ಟಿಪ್ಪಣಿ ಬರೆಯಿರಿ.